



ಸದಾ ಒಂಟಿಯಾಗಿರುವ ಗಂಡು ಅನೇ

ಅನೇ ದ್ವೈತ ಪ್ರಾಣಿ. ಬೆಳೆದ ಅನೇಯ ತೂಕ ಸುಮಾರು 4500 ಕೆ.ಜಿ.ಯಿಂದ 5700 ಕೆ.ಜಿ.ಯಿಂದ್ವರುತ್ತದೆ. ದಿನವೊಂದಕ್ಕೆ ಸುಮಾರು 200 ಕೆ.ಜಿ.ಯಿಂದ್ವರುತ್ತದೆ. ಅಹಾರ ಮತ್ತು 150 ಲೀಟರ್‌ನಿಂದು ನಿರು ಅನೇಗೆ ಅಗತ್ಯವಿದೆ. ಅನೇಗಳಿಗೆ ಬೆವರು ಗ್ರಂಥಿಗಳಲ್ಲ! ದೇಹದ ಉಪಕ್ಕೆ ಹೆಚ್ಚಾದಾಗ ತಮ್ಮ ಕಿವಿಗಳನ್ನು ಹಿಂದೆ ಮುಂದೆ ಚಾಮರದಂತೆ ಬಿಂಬಿಕೊಳ್ಳುತ್ತಿರುತ್ತವೆ. ಪ್ರಕಂದರೆ ತೆಲುವಾಗಿರುವ ಕೆಯಿ ಹಾಲೆಯಲ್ಲಿನ ರಕ್ತನಾಳದಲ್ಲಿ ಹರಿಯುವ ರಕ್ತವನ್ನು ತಂಪು ಮಾಡಿಕೊಳ್ಳುವುದರ ಮೂಲಕ ದೇಹ ತಂಪು ಮಾಡಿಕೊಳ್ಳುತ್ತವೆ. ಸೊಂಡಿಲು ಎಪ್ಪು ಮೃದುವಾಗಿರೋ ಅಷ್ಟೇ ಬಲಿಪ್ಪ. ಮನುಷ್ಯನ ಕೈಗೆ ಇರುವ ಸಾಮಧ್ಯದಂತೆ ಬಿಗಿ ಹಿಡಿತ ಸೊಂಡಿಲಿಗಿದೆ. ನೆಲದ ಮುಲೆ ಬಿಂಬಿಸಿ ಸೊಂಡಿಲಿನ್ನು ಎತ್ತಿಕೊಳ್ಳುವ ಸಾಮಧ್ಯ ಸೊಂಡಿಲಿಗಿದೆ.

ಒಂದೇ ಕಡೆ ನೆಲೆ ನಿಲ್ಲಿದ ಗಜರಾಜನಿಗೆ ಸಿಮಿತ ಸ್ಥಳಾವಕಾಶ ಬಗ್ಗೆ ದು. ಏಶಾಲ ಜಾಗದ ಅವಶ್ಯಕತೆ ಇರುವುದರಿಂದಲೇ ಅದು ಸಹಾಯಿ ಶೈಲಿಯ ಏಂದು ಕರೆಯಲಾಗುವ ಪ್ರಶಿಮಫ್ರಿಂಡ 1600 ಕಿ.ಮೀ. ಉದ್ದಕ್ಕು ಅಲ್ಲಿಪ್ಪ ಇಲ್ಲವ್ವ ಅಹಾರ ಸೇವಿಸುತ್ತಾ ದಿನಕ್ಕೆ 20 ಕಿ.ಮೀ.ನಡೆ ನಡೆದು ಹೋಗುತ್ತಿದ್ದವು. ಹಿಂಗೆ ನಡೆದು ಹೋಗುತ್ತಾ ಸುಮಾರು ಆರು ತಿಂಗಳಿಗೆ ದ್ವಾರ್ಣಿ ಗುಜರಾತ್‌ನಲ್ಲಿ ಹೊನೆಯಾಗುವ ಪ್ರಶಿಮಫ್ರಿಂಡ ತುದಿ ತಲುಪುತ್ತಿದ್ದವು. ಮತ್ತೆ ಹಿಂದಿರು ಹೊರಟಿರೆ ಬೆಳಿಗೆ ವೇಳಿಗೆ ಮೇವು ಮತ್ತು ನೀರಿಗೆ ಬರವಿಲ್ಲದ ದ್ವಾರ್ಣಿದ ಪ್ರದೇಶಕ್ಕೆ ಬಂದು ಸೇರುತ್ತಿದ್ದವು. ಇಷ್ಟು ಉದ್ದ ಮತ್ತು ಅಗಲವಿದ್ದ ಸಹಾಯಿ ಶೈಲಿಗೆ ಇಂದು ಏನಾಗಿದೆ ಏಂದು ಅವಲೋಕಿಸಿದರೆ, ಅನೇಗಳು ಏಕೆ ರ್ಯಾತರ ಜಮೀನಿಗೆ ಬರುತ್ತವೆ ಹಾಗೂ ಮನುಷ್ಯನ ಕಂಡರೆ ಸಿಟ್ಟಾಗಿ ಕೆಲವರನ್ನು ಏಕೆ ಹೊಂದುಹಾಕುತ್ತವೆ ಎನ್ನುವುದು ತಿಳಿಯುತ್ತದೆ.

ಫ್ರಿಂಡಿಂದ ಉಗಮಿಸಿ ಹರಿಯುವ ನದಿಗಳಿಗೆ

ಕಟ್ಟಿದ ನೂರಾರು ಅಣೆಕಟ್ಟಿಗಳಿಂದ ಸಮಸ್ಯೆ ಶರುಹಾಗುತ್ತದೆ. ಮೊದಲೋದಲು ದೇಶದಲ್ಲಿನ್ನ ಅಹಾರದ ಹೊರತೆ ನೀಗಿಸಲು ಕಟ್ಟಿತ್ತಿದ್ದ ಅಣೆಕಟ್ಟಿಗಳು ನಂತರದ ವರ್ಷಗಳಲ್ಲಿ ದೂರದ್ವಾಷಿ ಇಲ್ಲದ, ರಾಜಕಾರಣಿಗಳ ಸ್ವಾತಂತ್ರ್ಯಾಗಿ ಹಣಗಳಿನ ಯೋಜನೆಗಳಾಗಿ ರೂಪ್ಯಗಳಿಂದಿದ್ದು ವಿಯರಾನ. ಈ ರೀತಿ ಕಟ್ಟಿದ ಅಣೆಕಟ್ಟಿಗಳಿಂದ ಲಕ್ಷಾಂತರ ಹೆಕ್ಕೇರೂ ಅರಣ್ಯ ಪ್ರದೇಶ ಮುಖುಗಿತು. ಇದರಿಂದ ಅನೇಗಳಿಗೆ ವಾಸಸ್ಥಳ ಮತ್ತು ಅಹಾರದ ಹೊರತೆ ಉಂಟಾಯಿತು.

ಅನೇಗಳು ಫ್ರಿಂಡ ಉದ್ದಕ್ಕು ಹೋಗಿರುತ್ತಿದ್ದ ಕಾರಿಡಾರ್ ಎಂಬ ದಾರಿ ಅಧವಾ ಪಥದ ತಂಡರಿಕೆ ಮತ್ತೊಂದು ಸಮಸ್ಯೆ. ಜನಸಂಖ್ಯೆ ಹೆಚ್ಚಾದ ಮೃದು ವಾಹನಗಳಂತೆ ಹೆಚ್ಚಾದ ಮೃದು ವಾಹನಗಳು ಹೆಚ್ಚಾದ ಹೆಚ್ಚಾದ ಗಳು ಹೆಚ್ಚಿಸುವುದರ ಜೊಗೆ ಅಗಲವೂ ಅಗುತ್ತಾ ಬಂದಿದೆ. ಈಗಲೂ ಹೆಚ್ಚಿತ್ತಲೇ ಇವೆ ಜೊತೆಗೆ ರ್ಯಾಲ್ಸೀ ಮಾರ್ಗಗಳು, ಇವು ಎಲ್ಲಿಯೋ ಹೆಚ್ಚಾದ ತಲೆಕೆಡಿಕೆಳಕ್ಕಿರಲಿಲ್ಲ. ಅದರೆ ಫ್ರಿಂಡಲ್ಲಿ ಹೆಚ್ಚಾದ ಮಾತ್ರ ಅನೇಗಳ ಕಾರಿಡಾರ್ಗಳನ್ನು ಇನ್ನಿಲ್ಲದಂತೆ ತುಂಡರಿಬಿಟ್ಟಿದ್ದು. ಅನೇಗಳ ಸಂಕಾರಕ್ಕೆ ದೊಡ್ಡ ಪೆಟ್ಟು ನೀಡಿದೆ.

ಒಂದು ಸೂಕ್ತವಾದ ಫ್ರಿಂಡ ಅರಣ್ಯ ಒತ್ತುವರಿ, ಅನೇಗಳ ಸಹಜ ಜೀವನಕ್ಕೆ ಎದುರಾಗಿರುವ ಮತ್ತೊಂದು ಹೊಡಕೆ. ಒಂದು ಕಡೆ ತಂಬಾಕಿನ ಕ್ರಮಿ ಪ್ರದೇಶ, ರಾಗಿಯ ಹೊಲಗಳು, ಭಾತ್ಯದ ಗದ್ದೆಗಳು, ಅಡಿಕೆ, ತಂಗು, ಕಾಫಿಯ ಯೋಜನೆಗಳಾಗಿ ಕಾಡು ಒತ್ತುವರಿಯಾಗಿದೆ. ಮರ ಮತ್ತು ದೇವಸ್ಥಾನಗಳು ಸಹ ಕಾಡಿಗೆ ಬೇಲಿ ಹಾಕಲು ಹಿಂದೆ ಬಿಂಬಿಲ್ಲ. ಒತ್ತುವರಿಯಾದ ಜಮೀನಿಗೆ ಹಾಕಿರುವ ಮುಖ್ಯತಂತೆ ಅಧವಾ ಸೋಲಾರ್ ಬೇಲಿ-ಕಂಡಕಗಳು ಜಮೀನಿಗೆ ಹಾಕಿರುವ ಬೇಲಿಗಳಿಂತೆ ಇರದೆ, ಅನೇಗಳ ಮೈಯನ್ನೇ ಸುತ್ತಿ

ಹುಚ್ಚಿತ್ತಿರುವಂತೆ ಭಾಸವಾಗಿರುವುದರಲ್ಲಿ ಸುದೇಹವಿಲ್ಲ. ಈ ಎಲ್ಲ ಕಾರಣಗಳಿಂದ ಅನೇಗಳ ವಾಸಸ್ಥಳ ಸಂಕುಚನಗೊಂಡಿರುವುದು ಅನೇಗಳನ್ನು ಚಿಂಗೆಡು ಮಾಡಿರುತ್ತೇ? ಅವುಗಳನ್ನು ಕೆರಳಿಗೆಡುತ್ತೇ? ಅಧ್ಯಮಾಡಿಕೊಳ್ಳುವ ಶಕ್ತಿ ನಮಗಿದೆಯೇ?

ಕೆರಿದಾದ ಮತ್ತು ಒಡೆದು ಚೂರಾಗಿರುವ ನೆಲೆಗಳಿಂದಾಗಿ ಕಂಗಾಲಾಗಿರುವ ಅನೇಗಳಿಗೆ ಮತ್ತೊಂದು ಕಂಟಕ ಎದುರಾಗಿರುವುದು ಆಹಾರದಿಂದ. ಕಾಡಿನಲ್ಲಿ ಅನೇಗಳಿಗೆ ಹೆರಳವಾಗಿ ಸಿಗುತ್ತಿದ್ದ ಹುಲ್ಲು, ಬಿದರು, ಮರಗಳ ತೊಗಟಿ, ಗಿಡ ಮರಗಳ ರೆಂಬೆ ಕೊಂಬೆಗಳು ಇಂದು ಉಂಟಾನ, ಪಾಥ್ರೇನಿಯಂ, ಯೂಪಟೆನೋರಿಯಂ ಮುಂತಾದ ಕಳೆ ಸಸ್ಯಗಳಿಂದ ಸೇರಿಗಿವೆ. ಕ್ವಾಸಿಯ ಸಸ್ಯಗಳು ಹೊಸ ಕಂಟಕವಾಗಿ ಪರಿಣಮಿಸಿವೆ. ಸ್ವರ್ಗಿಕವಾಗಿ ಸಿಗುತ್ತಿದ್ದ ಬಿದರು ಅರವತ್ತು ವರ್ಷ ಗಳಿಗೆ ಹೂ ಬೆಟ್ಟು, ಭಕ್ತವಾಗಿ ಉದುರಿ ಬಿದರು ಮೆಚ್ಚೆಯೇ ಒಣಿಹೋಗುವುದು. ಪ್ರತಿ ಬೇಸಿಗೆಲ್ಲಿ ಇಡೀ ಅರಣ್ಯವೇ ಒಣಿಗಿ ಬರದು ಭೂಮಿಯಿಂತೆ ಕಂಡರೆ ಆಗಾಗೆ ಬೆಳುವ ಕಾಡ್ಲಿಜ್ಜಿನ ಕಾಟ ಬೇರೆ.

ಅನೇಗಳಿಗೆ ಆಹಾರ ನೆಲದಲ್ಲಿ ಇನ್ನೇಲ್ಲಿ ಸಿಗಬೇಕು? ಈ ಕಾರಣಕ್ಕೆ ಗಜಪಡೆ ತಮ್ಮದೇ ಹಳೆಯ ಜಮೀನಿನಲ್ಲಿ ಬೆಳೆದಿರುವ ಕಬ್ಬಿ, ಬಾಳಿ, ಅಡಿಕೆ, ತಂಗು, ಭಾತ್ಯದ ಬೆಳೆಯನ್ನು ನಾಶಮಾಡುವುದಿದೆ. ಎಲ್ಲವನ್ನಲ್ಲಿ ಸ್ವಲ್ಪ ಮಾತ್ರ. ಅದರೆ ಅವುಗಳು ನಡೆದು ಹೇಳೆದ ದಾರಿಯಲ್ಲಿ ಹಾಳಾದ ಬೆಳೆಗಳ ಚಿತ್ರವನ್ನೇ ತೆಗೆದು ಇಡೀ ಜಮೀನು ಅಧವಾ ತೋಟಪೇ ಹಾಳಾದಂತೆ ಬೊಬ್ಬೆ ಹೊಡೆಯುವ ಮನುಷ್ಯರಿಗೆ ಕಡಿಮೆ ಇಲ್ಲ.

ಒಂದು ಕಾಲದಲ್ಲಿ ತಮ್ಮಗಳ ವರದಲ್ಲಿದ್ದ ಜಮೀನಿನ್ನು ಆಕ್ರಮಿಸಿಕೊಂಡಿರುವ ನರಮಾನವರ ಮೇಲೆ ದಾವ ಹೊಡಲು, ವಾದಿಸಲು ಪ್ರಾಣಿಗಳ ನ್ಯಾಯಾಲಯಗಳು ಇಲ್ಲವಾಗಿ. ಅವುಗಳಿಗೆ ನಮ್ಮಗಳ ಭಾವಯೊಂದು ಬರುವದಿಲ್ಲವಾಗಿ ಗುಂಡು ಹೊಡಿಸಿಕೊಂಡು ಸತ್ತವೆಯ್ದ್ದೀ? ರ್ಯಾಲ್ಸೀ ಬ್ರಾರ್ಕೆಸ್‌ಡ್ರೆಗ್ಸ್ ಹಿಲುಕಿ ಕೆಲವು ಸತ್ತರೆ, ದಂತಚೆಂಲರಿಗೆ ಬಲಿಯಾದ ನತ್ಯದ್ವಾ ಗಂಡಾನೆಗಳು ಅನೇಕ. ಕೆರೆಗಳ ಕೆಸರಿನಲ್ಲಿ ಸಿಲುಕಿ ಕೆಲವು ಸತ್ತರೆ, ದಂತಚೆಂಲರಿಗೆ ಬಲಿಯಾದ ನತ್ಯದ್ವಾ ಗಂಡಾನೆಗಳು ಅನೇಕ. ಕೆರೆಗಳ ಕೆಸರಿನಲ್ಲಿ ಸಿಲುಕಿ ಉಸಿರು ಜೆಲ್ಲಿದ ಅನೇಗಳೂ ಇವೆ ಅರಣ್ಯದೊಳಗೆ ಸಾಗಿರುವ ಹೈ ವೋಲ್ವೇಜ್ ಮಾರ್ಗಗಳ ತಂತಿಗೆ ಸಿಲುಕಿ ಸತ್ತ ಅನೇಗಳೂ ಉಂಟು.

ಮನುಷ್ಯನ ತಪ್ಪಿನಿಂದಾಗಿ ಉಂಟಾಗಿರುವ ಇಂತಹ ಫ್ರಿಂಡ ಅನೇಗಳನ್ನೇ ಸರಿಪಡಿಸಬೇಕೆ ಹೊರತು ಪ್ರಾಣಿಗಳಲ್ಲಿ ಎಂಬ ಸತ್ಯ ನಮಗೆ ಅವಿಬಾಗಬೇಕು. ಏಕೆಂದರೆ ಅನೇಗಳು ಅಣೆಕಟ್ಟಿಗಳನ್ನು ಕಟ್ಟಿಲ್ಲ, ವಿದ್ಯುತ್ ಮಾರ್ಗ ಎಳೆದಿಲ್ಲ, ಜಮೀನಿಗಾಗಿ ಕಾಡನ್ನು ಆಕ್ರಮಿಸಿಕೊಂಡಿಲ್ಲ! ಇರುವ ಕಾಡನ್ನು ಅವುಗಳಿಗೆ ಬಿಟ್ಟು ಅವುಗಳೊಂದಿಗೆ ಸಹಬಾಳ್ಳಿ ನಡೆಸಿದರೆ ಅವುಗಳ ಉಂಟಾಗಿ ಸಾಧ್ಯ.

ಪ್ರತಿಕ್ರಿಯಿಸಿ: feedback@sudha.co.in